



ಪಿಯರ್ ಟ್ರೇನಿಂಗ್ ಇಂಟೆಲಿಜೆನ್ಸ್

ಇದೊಂದು ಫಿಟ್‌ನೆಸ್ ಅಪ್ಲಿಕೇಶನ್. ಓಡುವಾಗ, ವೇಗವಾಗಿ ನಡೆಯುವಾಗ, ಸೈಕಲ್ ಸವಾರಿ ಮಾಡುವಾಗ, ಮ್ಯಾರಥಾನ್ ತರಬೇತಿಗೆ ಈ ಆಪ್ ನೆರವು ನೀಡುತ್ತದೆ. ಇದರಲ್ಲಿರುವ ಮಾನವ ಧ್ವನಿ ಸೂಚನೆಯನ್ನು ಕೊಟ್ಟು ತರಬೇತುದಾರನ ಕಾರ್ಯ ನಿರ್ವಹಿಸುತ್ತದೆ. ಹೃದಯದ ಬಡಿತದ ಆಧಾರದ ಮೇಲೆ ಯಾವಾಗ ವೇಗ ಹೆಚ್ಚಿಸಬೇಕು, ಕಡಿಮೆ ಮಾಡಬೇಕು ಎಂಬ ಸೂಚನೆ ಕೇಳಿಸುತ್ತದೆ. ಎಷ್ಟು ದೂರದವರೆಗೆ ಓಡಬೇಕು ಅಥವಾ ವೇಗದ ನಡಿಗೆ ಮಾಡಬೇಕು ಎಂಬುದನ್ನೂ ಇದು ಆಯೋಜಿಸಿ ನಿಮ್ಮ ಮುಂದಿಡುತ್ತದೆ. ಈ ಆಪ್‌ನಲ್ಲಿ ನಿಮ್ಮ ವಯಸ್ಸು, ಲಿಂಗ, ಎತ್ತರ, ತೂಕ ನಮೂದಿಸಿ. ಇದರ ಆಧಾರದ ಮೇಲೆ ಈ ಅಪ್ಲಿಕೇಶನ್ ನೀವು ಎಷ್ಟು ಕ್ಯಾಲೊರಿ ವ್ಯಯಿಸಬೇಕು ಎಂಬ ಲೆಕ್ಕಾಚಾರ ಹಾಕುತ್ತದೆ. ಇದಕ್ಕೆ ಶುಲ್ಕ ಪಾವತಿಸಬೇಕು.




ಬಿಸ್ಕಾನ್ 2 ಪಿಡಿಎಫ್

ಉಬುಂಟುವಿನ ಈ ಆಪ್‌ನಿಂದ ಹಲವಾರು ಡಾಕ್ಯುಮೆಂಟ್‌ಗಳನ್ನು ಒಂದೇ ಪಿಡಿಎಫ್‌ನಲ್ಲಿ ಸೇರಿಸಬಹುದು. ಜೊತೆಗೆ ಇಮೇಜ್‌ಗಳನ್ನು ಜೆಪೆಗ್, ಪಿಂಗ್ ಮೊದಲಾದವುಗಳಲ್ಲಿ ಕಾಪಿಡಬಹುದು.

ಬಿಲ್‌ಗಾರ್ಡ್

ಈ ಆಪ್ ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್ ಮೇಲೆ ನಿಗಾ ಇಡುತ್ತದೆ. ಶುಲ್ಕಗಳನ್ನು ತೋರಿಸುತ್ತದೆ. ಹಾಗೆಯೇ ಅನಧಿಕೃತ ಶುಲ್ಕಗಳ ಬಗ್ಗೆ ಗಮನ ಸೆಳೆದು ಎಚ್ಚರಿಸುತ್ತದೆ. ನಿಮ್ಮ ಪರವಾಗಿ ಎಲ್ಲಿ ಕಾರ್ಡ್ ಬಳಸಿದ್ದೀರೋ ಅಲ್ಲಿಗೆ ಸಂಪರ್ಕ ಸಾಧಿಸಿ ಮೇಲ್ ಕೂಡಾ ಕಳಿಸಿ ವಿವರ ಕೇಳುತ್ತದೆ. ಈ ಆಪ್‌ಗೆ ಯೂಸರ್ ನೇಮ್, ಪಾಸ್‌ವರ್ಡ್ ಜೊತೆಗೆ ಪಾಸ್‌ಕೋಡ್ ಅಂದರೆ ನಿಮ್ಮ ಎಟಿಎಂ ಪಿನ್ ನಂಬರ್ ಕೂಡಾ ಬೇಕು. ಲಾಗಿನ್ ಆದ ಮೇಲೆ ನಿಮಗೆ ಕಾರ್ಡ್ ಕೊಟ್ಟ ಹಣಕಾಸು ಸಂಸ್ಥೆಯ ಹೆಸರನ್ನು ಆಯ್ಕೆ ಮಾಡಿ. ಮುಂದಿನದೆಲ್ಲಾ ಸಲೀಸು.



ಗೂಗ್ಲ್ ಸರ್ಚ್

ಗೂಗ್ಲ್‌ನಲ್ಲಿ ಹುಡುಕಲು ಬಳಕೆದಾರರಿಗೆ ಕೆಲವು ಸರಳ ಟಿಪ್ಸ್ ಇಲ್ಲಿವೆ. ಹುಡುಕು ಬಾಕ್ಸ್‌ನಲ್ಲಿ ಕೆಲ ಶಬ್ದ ಟೈಪ್ ಮಾಡುವಾಗ ನಿಮಗೆ ಯಾವುದು ಬೇಡವೋ ಅದರ ಹಿಂದೆ ಊಣಾ (-) ಚಿಹ್ನೆ ಹಾಕಿ. ಉದಾಹರಣೆಗೆ ಇಬುಕ್ಸ್‌ನಲ್ಲಿ ಫ್ರೀ ಬುಕ್ಸ್ ಬೇಡ ಅಂತಿಟ್ಟುಕೊಳ್ಳಿ, ಆಗ ಇಬುಕ್ಸ್ -ಫ್ರೀ ಎಂದು ಟೈಪ್ ಮಾಡಿ. ಬೇಕಾದ ಮಾಹಿತಿ ಹುಡುಕುವಾಗ ಕೆಲವು ಖಚಿತ ಶಬ್ದಗಳು ನೆನಪಾಗದಿದ್ದರೆ ಚಿಂತೆ ಬೇಡ. ಆ ಶಬ್ದದ ಹಿಂದೆ ~ ಚಿಹ್ನೆ ಹಾಕಿದರಾಯ್ತು. ಉದಾಹರಣೆಗೆ ~ಟ್ಯುಟೋರಿಯಲ್ ಟೈಪ್ ಮಾಡಿದರೆ ಗೈಡ್, ಮ್ಯಾನ್ಯುವಲ್ ಮೊದಲಾದ ಶಬ್ದಗಳು ಸರ್ಚ್‌ನಲ್ಲಿ ಸಿಗುತ್ತವೆ. ಗಣಿತದ ಲೆಕ್ಕ, ಯೂನಿಟ್ ಬದಲಾವಣೆ, ಕರೆನ್ಸಿ ಬದಲಾವಣೆ ಮಾಡಲು ಸರ್ಚ್ ಬಾಕ್ಸ್ ಬಳಸಬಹುದು. ಉದಾಹರಣೆಗೆ 10ರ ವರ್ಗಮೂಲ ಬೇಕಾದರೆ ಎಸ್‌ಕ್ಯೂಆರ್ Q(10) ಎಂದು ಟೈಪ್ ಮಾಡಿ.

■ ಎಸ್. ತುಂಬೆ